

## ವ್ಹಾಲ್! ಎಂಥ ಮಾವು!

ಮಧ್ಯಪ್ರದೇಶದ ಇಂದೂರ ಅರಮನೆಯ ಸೌಂದರ್ಯ ಮೆಲುಕು ಹಾಕುತ್ತ, ಅಲಿರಾಜಪುರ ಜಿಲ್ಲೆಯ ಕಟ್ಟಿವಾಡದ ಮನಮೋಹಕ ದೃಶ್ಯ ಸೊಬಗಿನ ಸೌಂದರ್ಯ ಸವಿಯುತ್ತ ಅಡ್ಡಾಡುವಾಗ ಆಕರ್ಷಕವಾಗಿ ಕಂಡದ್ದೇ ಈ ದೊಡ್ಡ ದೊಡ್ಡ ಮಾವಿನ ಹಣ್ಣುಗಳು. ಒಂದೊಂದು ಹಣ್ಣಿನ ಗಾತ್ರ ಒಂದು ಅಡಿಯಷ್ಟು. ತೂಕ 3.5ರಿಂದ 4 ಕೆ.ಜಿ. ಇದ್ದವು. ತಿನ್ನುವ ಮನಸ್ಸಾಗಿ ಬೆಲೆ ಕೇಳಿದಾಗ ಅಚ್ಚರಿ ಕಾದಿತ್ತು! ಒಂದೊಂದು ಹಣ್ಣಿನ ಬೆಲೆ ₹1500ರಿಂದ ₹2000.

ದುಬಾರಿಯಾದರೂ ನಾಲಿಗೆಯ ದಣಿವು ತಣಿಸಲು ಖರೀದಿಸಿದೆ. ಹತ್ತು ಹದಿನೈದು ಮಂದಿ ಮನಸ್ಸೇಚ್ಚಿ ತಿಂದರೂ ಇನ್ನೂ ಹಣ್ಣು ಉಳಿದಿತ್ತು! ಬಲು ರಸಭರಿತ, ರುಚಿಕಟ್ಟಾಗಿದ್ದವು. ಈ ಮಾವಿನ ಹಣ್ಣಿನ ಹೆಸರು ನೂರ್ ಜಹಾನ್. ನೂರ್ ಜಹಾನ್ ಎಂಬುದು ಒಬ್ಬ ಮೊಘಲ್ ರಾಣಿಯ ಹೆಸರು. ಜಹಾಂಗೀರನ ಮಡದಿಯಾಗಿದ್ದ ಆಕೆಯ ಮೂಲ ಅಫಘಾನಿಸ್ತಾನವಂತೆ. ಅಲ್ಲಿಂದ ಆಕೆ ಈ ಹಣ್ಣನ್ನು ಭಾರತಕ್ಕೆ ಪರಿಚಯಿಸಿದ್ದಳು ಎಂಬ ಮಾತಿದೆ. ಈ ಹಣ್ಣು ಅಫಘಾನಿಸ್ತಾನದಿಂದ ಮಧ್ಯಪ್ರದೇಶದ ಕಟ್ಟಿವಾಡ ಪ್ರದೇಶಕ್ಕೆ ಗುಜರಾತ್ ಮೂಲಕ ಬಂದು ಸೇರಿದ್ದು ನೂರಾರು ವರ್ಷಗಳ ಹಿಂದೆ ಎನ್ನುವ ಮಾತೂ ಇದೆ. ಕಟ್ಟಿವಾಡ ಪ್ರದೇಶದಲ್ಲಿ ಸಾಕಷ್ಟು ರೈತರು ನೂರ್ ಜಹಾನ್ ಮಾವನ್ನು ಬೆಳೆಯುತ್ತಾರೆ. ಒಂದೊಂದು ಗಿಡ 100 ಮಾವಿನ ಹಣ್ಣುಗಳನ್ನು ಬಿಡುತ್ತದೆ. ಇಡೀ ಜಗತ್ತಿನಲ್ಲಿ ಮಾವು ಉತ್ಪಾದನೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಹಲವು ಬಗೆಯ ಮಾವುಗಳನ್ನು ಬೆಳೆಯಲಾಗುತ್ತದೆ. ಈ ಪೈಕಿ ವಿಶೇಷವಾದದ್ದು ನೂರ್ ಜಹಾನ್.

—ಡಾ. ಕರವೀರಪ್ರಭು ಕ್ಯಾಲಿಕೊಂಡ, ಬಾದಾಮಿ



## ಗೆರಟೆ ಪೆನ್‌ಸ್ಟಾಂಡ್!

ಕಾರ್ಯಕ್ರಮಗಳಲ್ಲಿ ಅತಿಥಿ ಅಭ್ಯಾಗತರಿಗೆ ಸ್ಮರಣಿಕೆ ನೀಡುವಾಗ ಹೆಚ್ಚಾಗಿ ಪೈವುಡ್‌ನ ಮೊಮೆಂಟೊ, ಪುಸ್ತಕದಂತಹ ಉಡುಗೊರೆಗಳನ್ನು ನೀಡುವ ಪರಿಪಾಠ ಬೆಳೆದಿದೆ. ಇದಕ್ಕೆ ಭಿನ್ನವಾಗಿ ಸ್ಮರಣಿಕೆ ನೀಡುವ ವಿಧಾನದಲ್ಲೂ ಹೊಸತನವನ್ನು ಕಂಡುಕೊಂಡವರು ಉಜಿರೆಯ ಎಸ್. ಡಿ.ಎಂ. ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು.



ಈಚೆಗೆ ಒಂದು ವಾರದ ವಾರ್ಷಿಕ ವಿಶೇಷ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ, ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣಿಕೆ ರೂಪದಲ್ಲಿ ವಿಶೇಷ ಪೆನ್‌ಸ್ಟಾಂಡ್ ಅನ್ನು ನೀಡಿದರು. ಈ ಪೆನ್‌ಸ್ಟಾಂಡ್ ಗೆರಟೆಯಿಂದ ವಿದ್ಯಾರ್ಥಿಗಳೇ ಮಾಡಿದ್ದು ವಿಶೇಷವಾಗಿತ್ತು. ಗೆರಟೆಯ ಮೇಲೆ ಬಣ್ಣದಿಂದ ಚಿತ್ರಾರ ಬಿಡಿಸಿ ಕೆಳಭಾಗದಲ್ಲಿ ಥರ್ಮಾಕೋಲ್ ಶೀಟ್‌ನಿಂದ ಮುಚ್ಚಿ, ಗೆರಟೆಯ ಮೂರು ಕಣ್ಣುಗಳಲ್ಲಿ ಮೂರು ಪೆನ್‌ಗಳನ್ನು ಇಡಲು ಜಾಗ ಮಾಡಿದ್ದಾರೆ. ವಿದ್ಯಾರ್ಥಿಗಳು ಕಂಡುಕೊಂಡ ಈ ವಿಧಾನವು ಕಸದಿಂದ ರಸ ಎನ್ನುವ ಪರಿಕಲ್ಪನೆಗೆ ಸ್ಪಷ್ಟ ಉದಾಹರಣೆಯಾಗಿದೆ.

—ವೈಷಾಂಕ್ ಖಾಡಿಲ್ಕರ್ ಅರಸಿನಮಕ್ಕಿ, ದಕ್ಷಿಣ ಕನ್ನಡ

## ನೀವೂ ಬರೆಯಿರಿ

'ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾಗುವ 'ನಿಮ್ಮ ಪುಟ' ಓದುಗರ ಅಂಕಣಕ್ಕೆ ನಿಮ್ಮ ಸುತ್ತಮುತ್ತಲಿನ ವಿಶೇಷ ಸಂಗತಿಗಳ ಬಗ್ಗೆ ನೂರು ಪದಗಳ ಬರಹ ಮತ್ತು ಅದಕ್ಕೆ ಸಂಬಂಧಿಸಿದ ಚಂದದ ಫೋಟೊವನ್ನು ನಮಗೆ ಕಳುಹಿಸಿಕೊಡಿ.

ವಿಳಾಸ: editorsu@sudha.co.in

    @SudhaWeekly